

# ಸಹಕಾರಿ ಸಂಸ್ಥೆಯ ಆಹಾರ ಜಾಗೃತಿ

ಚಿತ್ರ: ಪದ್ಮಾ ಸುಡಿಯೋ, ಪುತ್ತೂರು.

**ತಿನ್ನುವ ಹಕ್ಕಿದೆ, ಆಹಾರದ ಹಕ್ಕು ನಮಗಿಲ್ಲ**

"ಅನ್ನ ಜೀವರಕ್ಷಕ ವಸ್ತು, ಪ್ರತಿಯೊಂದು ಅಗುಳಿಗೂ ಜೀವ ನೀಡುವ ಶಕ್ತಿ ಇದೆ. ಜೀವಿಗಳಿಗೆ ಬೆಳೆದ ಬೆಳೆಗೆ-ಬೆಲೆಕಟ್ಟು ಅಸಾಧ್ಯ ಸಂತ್ಯಾಸ, ಸಮೃದ್ಧ ಭೋಜನ ಸವಿಯದೆ ನಿತ್ಯವೂ ಬಿಸಾಡಿದರೆ ಒಂದೊಮ್ಮೆ ಒಂದು ಅಗುಳಿಗೂ ಪರಿತಪಿಸಬೇಕಾಗಬಹುದು. ಸೇವಿಸುವ ಪ್ರತಿಯೊಂದು ಪದಾರ್ಥಗಳನ್ನೂ ಗೌರವಿಸಿ, ಅದೂ ನಮ್ಮನ್ನು ಗೌರವಿಸುತ್ತದೆ."

**"ಅಗತ್ಯಕ್ಕಿಂತ ಹೆಚ್ಚಾಗಿ ಬಡಿಸಿಕೊಂಡು ಚೆಲ್ಲದಿರಿ"**

**"ಆಹಾರ ಪದಾರ್ಥಗಳನ್ನು ಕಿರು ದಾಟಿ ಮಾತಿ ಎಸೆಯುವುದನ್ನು ವಯವಿಟ್ಟು ನಿಲ್ಲಿಸಿ"**



**ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ**

ಪ್ರಧಾನ ಕಛೇರಿ : ರಚೇ, ಪುತ್ತೂರು, ದ.ಕ. ಫೋನ್: 08251-237223

ಪುತ್ತೂರು: ನಗರದ ಹೊಟೇಲೊಂದರಲ್ಲಿ ಹಾಕಲಾಗಿರುವ ಫಲಕ.

ಪುತ್ತೂರು, ಸೆ. 12: ಆಹಾರವನ್ನು ತಿನ್ನುವುದಕ್ಕಿಂತ ಹಾಳು ಮಾಡಿ ಎಸೆಯುವ ವರ್ತನೆ ನಮ್ಮಲ್ಲಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಆಹಾರವನ್ನು ಎಲೆಯಲ್ಲಿ ಬಡಿಸಿಕೊಂಡು ಅದನ್ನು ಉಣ್ಣದೆ ಅರ್ಧಕ್ಕೆ ಬಿಟ್ಟು ಏಳುವ 'ಸುಸಂಸ್ಕೃತರು' ನಮ್ಮಲ್ಲಿ ಬಹಳಷ್ಟು ಮಂದಿ ಇದ್ದಾರೆ. ಎಲೆಯಲ್ಲಿ ಬಡಿಸಿದ ಆಹಾರವನ್ನು ಹಾಳು ಮಾಡದೆ ಶಿಸ್ತಿನಿಂದ ತಿಂದು ಏಳುವ ಜನರು ಇವರ ಕಣ್ಣಿಗೆ ನಗೆಪಾಟಲಿನ ವಸ್ತುವಾಗುತ್ತಾರೆ.

ಯಾಕೆಂದರೆ ಅನ್ನವನ್ನು ತಿನ್ನಲು ಮಾತ್ರ ನಮಗೆ ಅಧಿಕಾರವಿದೆ. ಇತರರು ತಿನ್ನಬಹುದಾದ ಅನ್ನವನ್ನು ನಾವು ಬಡಿಸಿಕೊಂಡು ಅದನ್ನು ಉಣ್ಣದೆ ಹಾಳು ಮಾಡಿದರೆ ಈ ಭೂಮಿ ನಮ್ಮನ್ನು ಕ್ಷಮಿಸುವುದಿಲ್ಲ. ಉರ್ದು ಭಾಷೆಯಲ್ಲಿ ಇದನ್ನು ಹೀಗೆ ಹೇಳಲಾಗಿದೆ. 'ಖಾನೆ ವಾಲೆಕಾ ನಾಮ್ ದಾನೆ ದಾನೆ ಪರ್ ಲಿಖಾ ಹೇ' (ಅಂದರೆ ಅನ್ನದ ಅಥವಾ ಆಹಾರದ ಕಣಕಣಗಳಲ್ಲೂ ಅದನ್ನು ತಿನ್ನುವವನ ಹೆಸರನ್ನು ಬರೆದಿರುತ್ತದೆ).

ಪುತ್ತೂರಿನ ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಸ್ಥೆಯು ಈ ನಿಟ್ಟಿನಲ್ಲಿ ಆಹಾರ ಜಾಗೃತಿಯ ಪ್ರಯತ್ನವೊಂದನ್ನು ಮಾಡಿದೆ. ಆಹಾರದ ಪಾವಿತ್ರತೆ ಮತ್ತು ಆಹಾರದ ಕೊರತೆಯಾದರೆ ಉಂಟಾಗಬಹುದಾದ ಪರಿಸ್ಥಿತಿಯ ಕುರಿತು ಈ ಪುಟ್ಟ ಫಲಕದಲ್ಲಿ ಜಾಗೃತಿ ಮೂಡಿಸಿದೆ. ಫಲಕದಲ್ಲಿ ಬರೆದಿರುವ ಈ ಸಾಲನ್ನು ಗಮನಿಸಿ, 'ಅಗತ್ಯಕ್ಕಿಂತ ಹೆಚ್ಚಾಗಿ ಬಡಿಸಿಕೊಂಡು ಚೆಲ್ಲದಿರಿ'.